



**ಕ್ರೈಸ್ಟೀ ವಿಶ್ವ ವಿದ್ಯಾಲಯ**  
**ಕ್ರೈಸ್ಟೀ ಹವಾಮಾನ ಕೇತ್ತು ವಿಭಾಗ (IMD)**  
**ಜಿ.ಕೆ.ವಿ.ಕೆ., ಬೆಂಗಳೂರು-560065**

\* ಗ್ರಾಮೀಣ ಕ್ರೈಸ್ಟೀ ಹವಾಮಾನ ಸೇವಾ ಪರಿಧಿ ಪತ್ರಿಕೆ \*



ದಿನಾಂಕ: 11.06.2021

**ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೀಮಿತವಾಗಿದೆ**  
**ಈ ವಾರದ ಹವಾಮಾನ ಮುನ್ಝಳಿ (ಭಾರತೀಯ ಹವಾಮಾನ ಇಲಾಖೆ)**  
**(ದಿನಾಂಕ 12-06-2021 ರಿಂದ 16-06-2021ವರೆಗೆ)**

ಸಿಯತಾಂಕಗಳು	12.06.2021	13.06.2021	14.06.2021	15.06.2021	16.06.2021
ಮಳೆ (ಮೀ ಮೀ)	3	1	4	3	3
ಗರಿಷ್ಠ ಉಷ್ಣಾಂಶ (ಡಿ.ಸೆ.)	30	30	29	29	29
ಕನಿಷ್ಠ ಉಷ್ಣಾಂಶ (ಡಿ.ಸೆ.)	21	20	20	20	20
ಮೊಂಡ (ಪ್ರಮಾಣ)	6	6	6	6	6
ಅರ್ಧತೆ 7.20 ಬೆ (ಶೇ)	86	86	87	88	88
ಅರ್ಧತೆ 2.20 ಮು (ಶೇ)	70	70	72	72	72
ನಾಳಿಯ ವೇಗ (ಕ.ಮಿ/ಗಂಟೆಗೆ)	5	6	7	8	8
ನಾಳಿಯ ದಿಕ್ಕು (ಡಿಗ್ರಿ)	257	252	248	248	248

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮುಂದಿನ ನಾಲ್ಕೆಯ ದಿನಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ದಿನದ ಗರಿಷ್ಠ ಉಷ್ಣಾಂಶ **29.0-30.0°C** ಮತ್ತು ಕನಿಷ್ಠ **20.0-21.0°C** ಇರುವ ಸಾಧ್ಯತೆ ಇದೆ. ಬೆಳಿಗಿನ ಅರ್ಧತೆ ಪ್ರಮಾಣ ಶೇ **86-88 %** ಇದ್ದು ಮಧ್ಯಾಹ್ನ **70-72 %** ಇರುವುದು ಮತ್ತು ನಾಳಿಯು ಗಂಟೆಗೆ ಸರಾಸರಿ **5-8 ಕ.ಮಿ.** ವೇಗದಲ್ಲಿ ಬೇಸುವ ಸಂಭವವಿದೆ.

- ಮೃಗಶಿರ ಸ್ಥಾತ್ಮಕ ಮಳೆಯ ಕಾಲವು ಜೂನ್ 08 ರಿಂದ ಜೂನ್ 21 ರ ಪರೆಗೆ ಇರುತ್ತದೆ. ಈ ಸ್ಥಾತ್ಮಕ ಪ್ರಾರ್ಥ ಒಂದು ವರ್ಷದ ಸರಾಸರಿ ಮಳೆಯು 34.9 ಮಿ.ಮೀ. ಪರೆಗೆ ಮಳೆಯಾಗುತ್ತದೆ.

**ಕ್ರೈಸ್ಟೀ ಕಾರ್ಯಕ್ರಮಗಳ ಬಗ್ಗೆ ಅನುಸರಿಸಬೇಕಾದ ವಿವರ**

ಚೆಳಿಗಳು	ಹವಾಮಾನ ಆಧಾರಿತ ಕ್ರೈಸ್ಟೀ ಸಲಹೆಗಳು
ಸಾಮಾನ್ಯ	<ul style="list-style-type: none"> <li>➤ ಕೋವಿಡ್-19 ವೈರಾನುವಿನ ನಿಯಂತ್ರಣಕಾಗಿ ದೀತರು ವ್ಯಕ್ತಿಗೆಂದ ವ್ಯಕ್ತಿಗೆ 3-4 ಅಡಿಗಳ ಅಂತರವನ್ನು ವಿಶ್ಲಾಂತಿಸಬೇಕಾಗಿ, ಆಹಾರ ನೇರವೆಯ ಸಂಧರ್ಭದಲ್ಲಿ, ಕ್ರೈಸ್ಟೀ ಉತ್ಸವಗಳನ್ನು ಸಂಗ್ರಹಿಸುವಾಗ, ಇಲ್ಲಿನುವಾಗ/ಹೊತ್ತೆತ್ತಾಯ್ದು ಅಡಕಿಸುವಾಗ ಹಿಗೆ ಪ್ರತಿ ಹಂತದಲ್ಲಿ ಸುರಕ್ಷಿತಾ ದೃಷ್ಟಿಯಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಎಲ್ಲಾ ಕ್ರೈಸ್ಟಿಕಂಗಳ ಅಂಗಡಿಗಳಲ್ಲಿ ತೆರೆದಿರುತ್ತವೆ. ಕ್ರೈಸ್ಟಿಕು ಈ ಅಂಗಡಿಗಳಲ್ಲಿ ಬೀಜ, ಗೊಬ್ಬರ ಮತ್ತು ರಾಸಾಯನಿಕಗಳನ್ನು ಕೊಳ್ಳುವಾಗ ಪರಸ್ಪರ 4 ಅಡಿಗಳ ಅಂತರವನ್ನು ಕಾಯ್ದುಕೊಳ್ಳಬೇಕು.</li> <li>➤ ಮುಂಬರುವ ಬಿತ್ತನೆಗೆ ಅಗತ್ಯವಿರುವ ಬಿತ್ತನೆ ಬೀಜಮಾದರಿಯನ್ನು ಬೀಜಪರೀಕ್ಷಾಲಯಿಯಕ್ಕೆ ಕಳುಹಿಸುವ ಮೂಲಕ ಮೊಳಕೆ ಪ್ರಮಾಣದ ಸಾಮರ್ಥ್ಯ ತೀಳಿದುಕೊಳ್ಳಬೇಕು.</li> <li>➤ ಎರಡು ಬೆಳೆ ಪದ್ಧತಿಗಳು: ಆಳವಾದ ಮಣಿನ್ನು ಹೊಂದಿರುವ ಹಾಗೂ 5-6 ಕಿಂಗಳುದ್ದಕ್ಕೂ ಮಳೆ ಸಮನಾಗಿ ಬೀಳುವ ಪ್ರದೇಶಗಳಲ್ಲಿ ಎರಡು ಬೆಳೆ ಪದ್ಧತಿಯನ್ನು ಅನುಸರಿಸಬಹುದು.</li> <li>➤ ಎರಡು ಬೆಳೆ ಪದ್ಧತಿ ಅನುಸರಿಸುವ ದೀತರುಸದಾ ಜಾಗರೂಕಾಗಿ, ಬೀಳುವ ಮಳೆಯನ್ನು ಸಂರಕ್ಷಣೆ ಮಾಡಿಕೊಂಡು ಹೆಚ್ಚಿನ ಖಚಿತ ಭರಿಸಲು ಸಿದ್ಧವಿದ್ದಲ್ಲಿ ಪರ್ವದಲ್ಲಿ ಎರಡು ಬೆಳೆಗಳನ್ನು ಖಾಯಿ ಪ್ರದೇಶದಲ್ಲಿಯೂ ತೆಗೆದುಕೊಳ್ಳಲು ಸಾಧ್ಯ.</li> <li>➤ ಏಕಬೆಳೆ ಪದ್ಧತಿಯಲ್ಲಿ ಈ ಕೆಳಗಿನ ದಿಫಾಂವಧಿ ತೆಗೆದುಹಾನ್ಯ ಬಿತ್ತನೆ ಮಾಡಲು ಸೂಕ್ಷಿಸಲಾಗಿದೆ</li> </ul> <p>ತೊಗರಿ : ಟಿ.ಪಿ.ಬಿ-7, ಬಿ.ಆರ್.ಜಿ-1,2,4ಮತ್ತು 5  ಹರಳು: ಡಿ.ಸಿ.ಎಸ್-9 (ಜೈವಿಕ), ಡಿ.ಸಿ.ಎಚ್-177 ಮತ್ತು 32  ಮುಸುಕಿನ ಜೋಳ: ನಂಗಾ-11, ಡೆಕ್ಕನ್-103, ವಿಜಯ ಕಾಂಪೌಸೆಂಟ್, ಕಾಂಪೌಸೆಂಟ್ ಎನ್.ಪಿ.ಸಿ-6004,6002, ನಿತ್ಯೈ-ಸಂಕರಣ ತಳೆ.</p> <ul style="list-style-type: none"> <li>➤ ಎರಡುಬೆಳೆ ಪದ್ಧತಿಯಲ್ಲಿ ಈ ಕೆಳಗಿನ ಮಧ್ಯಮಾವಧಿ ಮತ್ತು ಕಡಿಮೆ ಅವಧಿ ತೆಗೆದುಹಾನ್ಯ ಬಿತ್ತನೆ ಮಾಡಲು ಸೂಕ್ಷಿಸಲಾಗಿದೆ</li> </ul> <p>ನೆಲಗಡಲೆ: ಟಿ.ಎಂ.ವಿ-2, ಜೆ.ಎಲ್-24 ಮತ್ತು ಕೆ.ಸಿ.ಜಿ-6</p>

	<p>ಅಲಸಂದೆ : ಟಿ.ವಿ.ಪಿ.ಎಕ್ಸ್-944, ಕೆ.ಬಿ.ಸಿ-1</p> <p>ಹೆಸರು : ಪಿ.ಎಸ್-16, ಪಿ.ಡಿ.ಎಮ್-84, 178, ಉದ್ದು: ಕರಗಾವ್-3, ಟೀ-9, ರಸ್ತೆ</p> <p>➤ ತೊಗರಿ ಬಿತ್ತನೆಗೆ ಮುಂಚೆ ಬೀಜೋಪಚಾರ ಮಾಡುವುದು ಉತ್ತಮ, ಕಾರ್ಬನ್ ಡ್ಯೂಜಿಪ್‌ ಅಥವಾ ಫೈರಾಮ್ @ 2 ಗ್ರಾ/ ಪ್ರತಿ ಕೆ.ಜಿ ಬೀಜಕ್ಕೆ ಉಪಚರಿಸಿ, ಮತ್ತು ಜ್ಯೇಷ್ಠಿಕ ಕೇಟೆನಾಶಕಗಳಾದ ಟ್ರೈಕೇರ್ಡ್‌ ವಿರಿಡೆ @ 4 ಗ್ರಾ/ ಪ್ರತಿ ಕೆ.ಜಿ ಬೀಜಕ್ಕೆ ಅಥವಾ ಸುಡೋಮೋನಾಸ್ ಪ್ರೈಸೆನ್ಸ್ @ 10 ಗ್ರಾ/ ಪ್ರತಿ ಕೆ.ಜಿ ಬೀಜಕ್ಕೆ ಮತ್ತು ರೈಫ್ಲೋಬಿಯಂ @ 10 ಗ್ರಾ/ ಪ್ರತಿ ಕೆ.ಜಿ ಬೀಜಕ್ಕೆ ಬೆರಿಸಿ ಉಪಚರಿಸಿ.</p>
ಮಾವು	<p>➤ ಕಣ್ಣನ್ನು ಕಟ್ಟಾವು ಮಾಡುವ ನಮಯಿದಲ್ಲಿ ನೆಲಕ್ಕೆ ತಾಗದ ರೀತಿ ಎಷ್ಟೇ ವಹಿಸಿ. ಇದರಿಂದ ಕಟ್ಟಾವಿನ ನಂತರ ಶಿಲೀಂದ್ರದಿಂದ ಬಯವ ಹಲವಾರು ರೋಗಗಳನ್ನು ತಡೆಸಿಬಹುದು.</p> <p>➤ ಮಾವು ಬೆಳೆಗಾರರು ಜೆನ್ನಾಗಿ ಬಲಿತು ಕಟ್ಟಾವಿಗೆ ಬಂದಿರುವ ಮಾವಿನ ಕಾಯಿಯನ್ನು ಕಟ್ಟಾವು ಮಾಡುವಾಗ ಒಂದು ಇಂಚು ತೊಟ್ಟನ್ನು ಬಿಟ್ಟು ಕಟ್ಟಾವು ಮಾಡಬೇಕು. ನಂತರ ಮಾವಿನ ಕಾಯಿಗಳನ್ನು ಪ್ರಾಸ್ತೀಕ್ ಕೇಟೆನಲ್ಲಿ ಹೇಠರ್ ಹಾಕಿ ಜೋಡಿಸಬೇಕು.</p> <p>➤ ಮಾವಿನಲ್ಲಿ ಒತ್ತಾಗಿ ಬೆಳೆದಿರುವ ರೆಂಬೆಗಳನ್ನು ಕತ್ತರಿಸಬೇಕು ಇದರಿಂದ ಸೂರ್ಯನ ಬೆಳಕು ಒಳಬಾಗಕ್ಕೆ ಬೀಳುತ್ತದೆ ಇದರಿಂದ ಒಳಭಾಗದಲ್ಲಿ ಮುಂದಿನ ಬಾರಿ ಹೂ ಮತ್ತು ಕಾಯಿ ಕಚ್ಚುತ್ತದೆ.</p> <p>➤ ಗಿಡಗಳ ಸುತ್ತಲು ಹಾತಿ ಮಾಡಿ, ಶಿಘ್ರಾನ್ಸ್ ಮಾಡಿದ ಗೊಬ್ಬರಗಳನ್ನು ಮಳೆಗಾಲ(ಜೂನ್-ಜುಲೈ) ದಲ್ಲಿ ಒದಗಿಸಬೇಕು. ಕಳೆ ನಿರ್ವಹಣೆಗೆ ಮತ್ತು ಭೂಮಿಯಲ್ಲಿನ ತೇವಾಂಶವನ್ನು ಸಂರಕ್ಷಿಸಲು ಅಂತರ ಬೇಸಾಯ ಮಾಡಬೇಕು.</p>
ಪರ್ಮಸಂಗೋಪನೆ	<p>➤ ಗಂಟಲು ಬೇನೆ: ಪ್ರತಿ ವರ್ಷವೂ ಈ ರೋಗ ಮುಂಗಾರು ಮಳೆ ಪ್ರಾರಂಭದಲ್ಲಿ ( ಜೂನ್ ಮತ್ತು ಜುಲೈ) ಉಲ್ಲಂಘಾನುವುದರಿಂದ ಗಂಟಲು ಬೇನೆ ಲಸಿಕೆಯನ್ನು ಮೇ ತಿಂಗಳಿನಲ್ಲಿ ಮಾಡಿಸುವುದು.</p> <p>➤ ಚಪ್ಪೆ ರೋಗ : ಈ ರೋಗವು ಬಾಕ್ಷಿಸಿಯಾದಿಂದ ಹರಡುತ್ತದೆ.</p> <p>ಈ ರೋಗವು ದನ, ಎಷ್ಟು ಪುರಿಗಳಲ್ಲಿ ಹರಡುತ್ತದೆ. ಸಾಮಾನ್ಯವಾಗಿ ಈ ರೋಗವು ಮಳೆಗಾಲದ ಕೊನೆಯಲ್ಲಿ ಕಾಣುತ್ತದೆ. ಚಪ್ಪೆ ರೋಗದ ಲಸಿಕೆಯನ್ನು ಪ್ರತಿ ವರ್ಷವೂ ಜೂನ್/ಜುಲೈ ತಿಂಗಳಲ್ಲಿ ಮಾಡಿಸುವುದು.</p>

### ನೋಡಲ್ರೋ ಅಧಿಕಾರಿ:

ಕೃಷ್ಣ ಹೆವಾಮಾನ ವಿಭಾಗ  
ಕೃಷ್ಣ ವಿಶ್ವವಿದ್ಯಾಲಯ, ಬೆಂಗಳೂರು

### ಮಂಬಿಲ್ ಅಧಿ:

- ರೈತರು “ದಾಮಿನಿ” ಎಂಬ ತಂತ್ರಾಂಶವನ್ನು ಗೂಗಲ್ ಪ್ಲೇಸ್ ಸೈಫ್ಲ್ ನೀಂದ ಡೋನ್ ಲೋಡ್ ಮಾಡಿಕೊಂಡರೆ ಇದರಿಂದ ಮೀಂಚಿನ ಮನ್ಯಾಜಸೆಯನ್ನು ಅಷ್ಟಂತ ನಿವರ್ವಾಗಿ ತೀಳಿಯಬಹುದು.
  - ಹಾಗೆಯೇ “ಮಾಸಮಾ” ಮತ್ತು “ಮೇಘದೂತ” ತಂತ್ರಾಂಶಗಳಿಂದ ಮಳೆಯ ಮನ್ಯಾಜನೆ ಮತ್ತು ಕೃಷ್ಣ ಸಲಹಾಗಳನ್ನು ಪಡೆಯಲು ಸೂಕ್ಷಿಸಲಾಗಿದೆ.
- ಹೆಚ್ಚಿನ ಮಾಹಿತಿಗೆ [mausam.imd.gov.in](http://mausam.imd.gov.in) ಜಾಲತಾಣದಲ್ಲಿ ಮಾಹಿತಿ ಪಡೆಯಿರಿ.